

# ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560003.

## KARNATAKA SECONDARY EDUCATION EXAMINATION BOARD

6th Cross, Malleshwaram, Bengaluru - 560003.

ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ

### Multiple Choice Question Based Model Question Paper

2020 - 21

NSQF LEVEL - 2

ಪತ್ರಿಕೆ / PAPER - 02

Subject / ವಿಷಯ : Retail / ರೀಟೇಲ್

ಮಾಧ್ಯಮ / Medium : ಕನ್ನಡ / English

ಸಂಕೇತ ಸಂಖ್ಯೆ	: 87 K/E	Code No : 87 K/E
ಸಮಯ	: 03 ಘಂಟೆಗಳು	Time : 03 Hours
ಒಟ್ಟು ಪ್ರಶ್ನೆಗಳ ಸಂಖ್ಯೆ	: 40 + 40 + 40 = 120	Total No. of Questions : 40 + 40 + 40 = 120
ಗರಿಷ್ಠ ಅಂಕಗಳು	: 40 + 40 + 40 = 120	Max. Marks : 40 + 40 + 40 = 120

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ನಿಮಗೆ ನೀಡಿರುವ ಉತ್ತರಪತ್ರಿಕೆ ಓ.ಎಂ.ಆರ್. (OMR) ನಲ್ಲಿ ಸರಿಯಾದ ಆಯ್ಕೆಯನ್ನು ಕಪ್ಪು / ನೀಲಿ ಬಾಲ್ ಪಾಯಿಂಟ್ ಪೆನ್‌ನಿಂದ ಶೇಡ್ ಮಾಡಿರಿ.

Four choices are given for each of the questions/incomplete statements. Choose the correct answer and shade the correct choice in the OMR given to you with blue / black ball point pen.

40 x 1 = 40

81. ಚಿಲ್ಲರೆ ವ್ಯಾಪಾರದಲ್ಲಿ ವಿತರಣಾ ವಿಧಾನವು ಒಳಗೊಂಡಿರುವುದು

- |                     |                  |
|---------------------|------------------|
| A. ಕಾರ್ಪೊರೇಟ್ ಚೈನ್  | B. ಉಚಿತ ಸೇವೆ     |
| C. ವರ್ಗೀಕರಿಸಿದ ಸೇವೆ | D. ಸೇವೆಗಳ ಸೃಷ್ಟಿ |

In retail, the distribution method includes

- |                     |                         |
|---------------------|-------------------------|
| A. Corporate chain  | B. Free service         |
| C. Assorted service | D. Creation of services |

82. ನೀವು ಒಬ್ಬ ಕಠಿಣ ಕಿರುವ್ಯಾಪಾರಿಯಾಗಿ ಈ ಸರಕುಗಳನ್ನು ಮಾರುತ್ತೀರಿ

- A. ಬಾಳಿಕೆ ಬರುವ ಸರಕುಗಳು  
B. ಕೈಗಾರಿಕಾ ಸರಕುಗಳು  
C. ಅನುಕೂಲಕರ ಸರಕುಗಳು  
D. ಐಷಾರಾಮಿ ಸರಕುಗಳು

**As a 'Hardline Retailer' you sell this type of goods**

- A. Durable goods  
B. Industrial goods  
C. Convenient goods  
D. Luxury goods

83. ಚಿಲ್ಲರೆ ವ್ಯಾಪಾರಿಗಳ ಸಾಂಪ್ರದಾಯಿಕ ಬೃಹತ್ ಸಾಮೂಹಿಕ ಪರಿವರ್ತನಾ ಮಾಧ್ಯಮ (ವಿಧಾನ)

- A. ನೇರ ಅಂಚೆ  
B. ಜಾಹೀರಾತು  
C. ವೈಯಕ್ತಿಕ ಮಾರಾಟ  
D. ಮಾರಾಟ

**The traditional mass promotional method of retailers is**

- A. Direct mail  
B. Advertising  
C. Personal selling  
D. Selling

84. ಚಿಲ್ಲರೆ ವ್ಯಾಪಾರದ ಮಳಿಗೆಗಳಲ್ಲಿ ನಿರ್ದಿಷ್ಟ ವರ್ಗಕ್ಕೆ ಗಮನಹರಿಸಿ ಮತ್ತು ಗ್ರಾಹಕರಿಗೆ ಸೇವೆಯನ್ನು ನೀಡುವ ಮಳಿಗೆಗಳು

- A. ಮಾಲ್‌ಗಳು  
B. ರಿಯಾಯಿತಿ ಮಳಿಗೆಗಳು  
C. ಸಾಮಾನ್ಯ ಮಳಿಗೆಗಳು  
D. ವಿಶೇಷ ಮಳಿಗೆಗಳು

**The retail outlets which gives attention to a particular category and provides high level of service to the customers are**

- A. Malls  
B. Discount stores  
C. General stores  
D. Specialty stores

85. ಒಬ್ಬ ವ್ಯಕ್ತಿಯ ಒಡೆತನ ಮತ್ತು ನಿರ್ವಹಣೆಯನ್ನೊಳಗೊಂಡ ಒಂದು ಕಿರು ಮಳಿಗೆ

- A. ಹೈಪರ್ ಮಾರುಕಟ್ಟೆ  
B. ಮಾಲ್  
C. ಮಾಮ್ ಮತ್ತು ಪಾಪ್  
D. ಸೂಪರ್ ಮಾರುಕಟ್ಟೆ

**A retail outlet owned and operated by an individual is**

- A. Hyper market  
B. Mall  
C. Mom and Pop  
D. Super market

86. ಈ ಕೆಳಗಿನವುಗಳಲ್ಲಿ ಯಾವುದು ಸಾಮಾನ್ಯ ಸರಕು ಮಾರಾಟಗಾರರ ವಿಧವಲ್ಲ?

- A. ರಿಯಾಯಿತಿ ಮಳಿಗೆಗಳು  
B. ವಿಶೇಷತೆ ಮಳಿಗೆಗಳು  
C. ವಿಭಾಗೀಯ ಮಳಿಗೆಗಳು  
D. ಸಾರ್ವಜನಿಕ ನಿಯಮಿತ ಕಂಪನಿ

**Which of the following is not a type of general merchandise retailers?**

- A. Discount stores  
B. Speciality stores  
C. Divisional stores  
D. Public limited company

**87. ಇದು ಸರಕು ಮಾರಾಟ ಯೋಜನೆಯ ಅಂಶವಲ್ಲ**

- A. ಗ್ರಾಹಕರನ್ನು ಆಕರ್ಷಿಸುವುದು  
B. ಮಾರಾಟ ಹೆಚ್ಚಿಸುವುದು  
C. ಲಾಭ ಗರಿಷ್ಠಗೊಳಿಸುವುದು  
D. ಪ್ರಾಮಾಣೀಕರಣ

**This is not a factor of merchandise planning**

- A. Attract customers  
B. Increase sales  
C. Profit maximization  
D. Standardization

**88. ನಿರ್ವಾಹಕ ವ್ಯಾಪಾರಿಯ ಮುಖ್ಯವಾದ ಕಾರ್ಯ**

- A. ಜಾಗವನ್ನು ಮತ್ತು ಸ್ಥಳವನ್ನು ನಿಭಾಯಿಸುವುದು  
B. ಜೋಡಣೆ  
C. ಸಾಗಿಸುವುದು  
D. ನಾಯಕತ್ವ

**The main function of admin merchandiser is**

- A. Managing site and location  
B. Assembling  
C. To carry  
D. Leadership

**89. ಇದು ವ್ಯಾಪಾರೀಕರಣದ ಹಕ್ಕುಗಳ ಒಂದು ವಿಧ**

- A. ಪರಿಸರ  
B. ದಾಸ್ತಾನು  
C. ಮಾರುಕಟ್ಟೆ  
D. ಪ್ರಮಾಣ

**This is a type of rights of merchandising**

- A. Environment  
B. Warehouse  
C. Market  
D. Quantity

**90. ಆಹಾರ ವ್ಯಾಪಾರೀಕರಣವು ಒಳಗೊಂಡಿಲ್ಲದಿರುವುದು**

- A. ರೆಸ್ಟೋರೆಂಟ್  
B. ದಿನಸಿ ಅಂಗಡಿ  
C. ಐಸ್-ಕ್ರೀಮ್ ಪಾರ್ಲರ್  
D. ಪಾದರಕ್ಷೆಗಳ ಅಂಗಡಿ

**Food merchandising does not consists of**

- A. Restaurant  
B. Grocery store  
C. Ice-cream parlour  
D. Footwear shop

91. ನೇರ ನೆಲ ನಕ್ಷೆ ಮತ್ತು ಕರ್ಣೀಯ ನಕ್ಷೆಯ ಮಿಶ್ರಣ

- |                     |                 |
|---------------------|-----------------|
| A. ಮುಕ್ತ ಚಲನೆ ನಕ್ಷೆ | B. ಮಿಶ್ರ ನಕ್ಷೆ  |
| C. ಕಪಾಟು ನಕ್ಷೆ      | D. ಸುರುಳಿ ನಕ್ಷೆ |

**The blend of straight floor layout and diagonal floor layout is**

- |                     |                 |
|---------------------|-----------------|
| A. Free flow layout | B. Mixed layout |
| C. Rack layout      | D. Spine layout |

92. ಟ್ರೈಯಲ್ ರೂಮ್ ಇದನ್ನು ಹೊಂದಿರಲೇಬೇಕು

- |           |           |
|-----------|-----------|
| A. ಕನ್ನಡಿ | B. ಟೇಬಲ್  |
| C. ಫ್ಯಾನ್ | D. ಕುರ್ಚಿ |

**The trial room should have**

- |           |          |
|-----------|----------|
| A. Mirror | B. Table |
| C. Fan    | D. Chair |

93. ಈ ಮಾದರಿಯ ಮಳಿಗೆ ನಕ್ಷೆಯು 'ಮಾರಾಟ ಪ್ರದೇಶದ ಸುಲಭ ನಿರ್ವಹಣೆ'ಗೆ ಅನುಕೂಲವಾಗಿದೆ

- |                       |                     |
|-----------------------|---------------------|
| A. ನೇರ ನೆಲ ಯೋಜನೆ      | B. ಕರ್ಣೀಯ ನೆಲ ಯೋಜನೆ |
| C. ಕೋನಾತ್ಮಕ ನೆಲ ಯೋಜನೆ | D. ಮಿಶ್ರ ನೆಲ ಯೋಜನೆ  |

**'Easy maintenance of selling area' is an advantage of this type of store layout plan**

- |                        |                        |
|------------------------|------------------------|
| A. Straight floor plan | B. Diagonal floor plan |
| C. Angular floor plan  | D. Mixed floor plan    |

94. ಇದು ಚಿಲ್ಲರೆ ವ್ಯಾಪಾರ ಸಾರಿಗೆಗೆ ಸಂಬಂಧಿಸಿದ ಸಮಸ್ಯೆ

- |             |                       |
|-------------|-----------------------|
| A. ಹಣದುಬ್ಬರ | B. ಪ್ರಾಕೃತಿಕ ವಿಕೋಪಗಳು |
| C. ಬೇಡಿಕೆ   | D. ಯುದ್ಧ              |

**The problem associated with retail transportation is**

- |              |                     |
|--------------|---------------------|
| A. Inflation | B. Natural disaster |
| C. Demand    | D. War              |

95. ಬಿಲ್ಲಿಂಗ್ ನಿಖರತೆಯು ಇದಕ್ಕಾಗಿ ಅತ್ಯಂತ ಮುಖ್ಯವಾಗಿದೆ

- |                      |                         |
|----------------------|-------------------------|
| A. ಗ್ರಾಹಕ ತೃಪ್ತಿಗಾಗಿ | B. ಮರು ಮಾರಾಟ ತೃಪ್ತಿಗಾಗಿ |
| C. ಖರೀದಿ ತೃಪ್ತಿಗಾಗಿ  | D. ಮಾಲೀಕನ ತೃಪ್ತಿಗಾಗಿ    |

**Billing accuracy is most important for**

- A. customer satisfaction  
B. reseller satisfaction  
C. purchase satisfaction  
D. owner satisfaction

**96. ಅಂತಿಮ ಗ್ರಾಹಕನಿಗೆ ನೇರವಾಗಿ ಪ್ರಕ್ರಿಯೆಗೊಳಿಸುವ ರಸೀತಿ ವವಸ್ಥೆ**

- A. ಕಿರು ವ್ಯಾಪಾರಿ ರಸೀತಿ  
B. ಸಗಟು ವ್ಯಾಪಾರಿ ರಸೀತಿ  
C. ಟೆಲಿಕಾಂ ರಸೀತಿ  
D. ಸಮಯೋಚಿತ ರಸೀತಿ

**The billing process that directly deals with the end customer is**

- A. Retail billing  
B. Wholesale billing  
C. Telecom billing  
D. Timely billing

**97. ಚಿಲ್ಲರೆ ಮಾರಾಟದಲ್ಲಿ ನಿರ್ಬಂಧಿತ ಉತ್ಪನ್ನಗಳ ದಾಖಲೆಗಳನ್ನು ಶೇಖರಿಸಬಹುದಾದ ಕನಿಷ್ಠ ಅವಧಿ**

- A. ಎರಡು ವರ್ಷಗಳು  
B. ಮೂರು ವರ್ಷಗಳು  
C. ನಾಲ್ಕು ವರ್ಷಗಳು  
D. ಐದು ವರ್ಷಗಳು

**Minimum period in which records of restricted products can be stored in retail**

- A. two years  
B. three years  
C. four years  
D. five years

**98. ಚಿಲ್ಲರೆ ವ್ಯಾಪಾರ ಸಾರಿಗೆಯ ಅತ್ಯಂತ ಪ್ರಮುಖ ವಿಧಾನ**

- A. ರೈಲು  
B. ವಾಯು  
C. ರಸ್ತೆ  
D. ಜಲ

**The most important mode of retail transportation is**

- A. rail  
B. air  
C. road  
D. water

**99. ಅಪಾಯಕಾರಿ ಸಾಮಗ್ರಿಗಳ ಏರಿಸುವಿಕೆ ಮತ್ತು ಇಳಿಸುವಿಕೆ ಹೀಗಿರಬೇಕು**

- A. ಇಚ್ಛಾನುಸಾರವಾಗಿ  
B. ನಿಧಾನವಾಗಿ  
C. ಮುಟ್ಟಬಾರದು  
D. ಎಚ್ಚರಿಕೆಯುತವಾಗಿ

**The loading and unloading of hazardous materials should be done**

- A. At their will  
B. slowly  
C. by not touching  
D. carefully

100. ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಹೀಗೆಂದು ಕರೆಯುತ್ತಾರೆ

- A. ಕರಿ ಬೆಕ್ಕುಗಳು  
B. ಕರಿ ನಾಯಿಗಳು  
C. ಬಿಳಿ ಬೆಕ್ಕುಗಳು  
D. ಕಾವಲು ನಾಯಿಗಳು

**Personal security guards are called**

- A. Black cats  
B. Black dogs  
C. White cats  
D. Watch dogs

101. ಕಾರ್ಮಿಕರ ರಾಜ್ಯ ವಿಮಾ ಯೋಜನೆಯು ಇದನ್ನು ಒಳಗೊಂಡಿರುವುದಿಲ್ಲ

- A. ವೈದ್ಯಕೀಯ ಸೌಲಭ್ಯಗಳು  
B. ಕಾರ್ಮಿಕರ ಸೌಲಭ್ಯಗಳು  
C. ಅನಾರೋಗ್ಯ ಸೌಲಭ್ಯಗಳು  
D. ಪ್ರಸೂತಿ ಸೌಲಭ್ಯಗಳು

**The Employee State Insurance plan does not include**

- A. Medical benefits  
B. Workman benefits  
C. Sickness benefits  
D. Obstetric expenses

102. ವಸ್ತುವು ಅಪಾಯಕಾರಿ ಎಂದು ನಿರ್ಧರಿಸಲು ಈ ಕೆಳಗಿನವುಗಳಲ್ಲಿ ಯಾವುದನ್ನು ಪರಿಶೀಲಿಸಲು ಬಯಸುತ್ತೀರಿ?

- A. ಖರೀದಿ ದಾಖಲೆ  
B. ವಸ್ತು ಸುರಕ್ಷತೆ ದಾಖಲೆಗಳು  
C. ಅಪಾಯಕಾರಿ ವಸ್ತು ದಾಸ್ತಾನು  
D. ವಸ್ತುವಿನ ಲೇಬಲ್

**Which of the following would you like to check if a material is considered to be hazardous?**

- A. Purchasing record  
B. Material safety data sheets  
C. Hazardous material inventory  
D. Product label

103. ಸಾಂದರ್ಭಿಕವಾಗಿ ಬೆಲೆಗಳನ್ನು ಪರಿಶೀಲಿಸಲು ಬರುವ ಗ್ರಾಹಕ

- A. ಹೊಸ ಗ್ರಾಹಕ  
B. ಚಂಚಲ ಗ್ರಾಹಕ  
C. ನಿಷ್ಠಾವಂತ ಗ್ರಾಹಕ  
D. ನವೀಕರಿಸುವ ಗ್ರಾಹಕ

**A customer who occasionally comes to check the prices is**

- A. A new customer  
B. A fickle customer  
C. A loyal customer  
D. A renewing customer

104. ಈ ಕೆಳಗಿನವುಗಳಲ್ಲಿ ಒಂದು ಸಾಮಾನ್ಯ ಗೃಹ ನಿರ್ವಹಣಾ ಕಾರ್ಯವಲ್ಲ

- A. ನಿರ್ವಹಣೆ  
B. ತ್ಯಾಜ್ಯ ತೆಗೆಯುವಿಕೆ  
C. ವೈಯಕ್ತಿಕ ನೈರ್ಮಲ್ಯ  
D. ಭಾರ ಎತ್ತುವಿಕೆ

**One among the following is not a common house-keeping task**

- A. Maintenance  
B. Waste removal  
C. Personal hygiene  
D. Heavy lifting

**105. ವ್ಯಾಪಾರ ಸ್ಥಳಗಳ ಆಂತರಿಕ ಮತ್ತು ಬಾಹ್ಯ ಸುರಕ್ಷತೆಗಾಗಿ ನೇಮಕಗೊಂಡ ಭದ್ರತಾ ಸಿಬ್ಬಂದಿಗಳು**

- A. ವೈಯಕ್ತಿಕ ಭದ್ರತಾ ಕಾವಲುಗಾರರು  
B. ವಸತಿ ಭದ್ರತಾ ಕಾವಲುಗಾರರು  
C. ಕಾರ್ಪೊರೇಟ್ ಭದ್ರತಾ ಕಾವಲುಗಾರರು  
D. ಖಾಸಗಿ ಭದ್ರತಾ ಕಾವಲುಗಾರರು

**The security guards employed for internal and external security of the business assets are**

- A. Personal security guards  
B. Residential security guards  
C. Corporate security guard  
D. Private security guard

**106. ಒಂದು ಮಹಿಳೆಯ ಈ ವೃತ್ತಿಪರ ತೋರಿಕೆಯು ಅವರ ವೃತ್ತಿಗೆ ಸಹಕಾರಿಯಾಗುವುದು**

- A. ಬೆಳವಣಿಗೆ  
B. ನೈತಿಕತೆ  
C. ಅಭಿವೃದ್ಧಿ  
D. ಸಾಧನೆ

**The professional appearance that supports a woman in her profession is**

- A. Growth  
B. Ethics  
C. Developments  
D. Accomplishments

**107. ವಿದ್ಯುನ್ಮಾನ ಆರೋಗ್ಯ ದಾಖಲೆ(EHR)ಗಳ ಉಪಯೋಗದಿಂದ ಖಚಿತವಾಗುವುದು**

- A. ಪಾರದರ್ಶಕತೆ  
B. ನಿಖರತೆ  
C. ಪೋರ್ಟಬಿಲಿಟಿ  
D. ಅವಲಂಬನೆ

**The use of Electronic Health Records (EHRs) ensures**

- A. Transparency  
B. Accuracy  
C. Portability  
D. Reliability

**108. ಆರೋಗ್ಯ ರಕ್ಷಣಾ ಸಲುವಾಗಿ ಒಂದು ಸುರಕ್ಷಿತ ಮತ್ತು ಆರೋಗ್ಯಕರ ಕಾರ್ಯಸ್ಥಳವನ್ನು ಒದಗಿಸುವುದು ಇವರ ಜವಾಬ್ದಾರಿಯಾಗಿರುತ್ತದೆ.**

- A. ವೈದ್ಯ  
B. ಮೇಲ್ವಿಚಾರಕ  
C. ಉದ್ಯೋಗದಾತ  
D. ನೌಕರ

**Providing a safety and healthy workplace as a health care measure is the responsibility of**

- A. Doctor  
B. Supervisor  
C. Employer  
D. Employee

109. ದಕ್ಷತಾಶಾಸ್ತ್ರವು ಇದರ ಅಧ್ಯಯನವಾಗಿದೆ

- |                       |                      |
|-----------------------|----------------------|
| A. ದೈಹಿಕ ಸಾಮರ್ಥ್ಯ     | B. ಆರೋಗ್ಯ ರಕ್ಷಣೆ     |
| C. ಕಾರ್ಯಸ್ಥಳ ಸಂಸ್ಕೃತಿ | D. ಕಾರ್ಯಸ್ಥಳ ವಿನ್ಯಾಸ |

**Ergonomics is the study of**

- |                      |                     |
|----------------------|---------------------|
| A. Physical fitness  | B. Health care      |
| C. Workplace culture | D. Workplace design |

110. ಗಣಕಯಂತ್ರದ ಪ್ರದರ್ಶಕವು ಬಳಕೆದಾರನಿಂದ ಇರಬೇಕಾದ ದೂರ

- |                  |                  |
|------------------|------------------|
| A. 10-20 ಇಂಚುಗಳು | B. 15-25 ಇಂಚುಗಳು |
| C. 18-30 ಇಂಚುಗಳು | D. 25-40 ಇಂಚುಗಳು |

**The distance from the computer monitor to the user must be**

- |                 |                 |
|-----------------|-----------------|
| A. 10-20 inches | B. 15-25 inches |
| C. 18-30 inches | D. 25-40 inches |

111. ಕಾಲೋಚಿತ ಜಾಹೀರಾತು ಅಥವಾ ಪ್ರಸ್ತುತ ಪ್ರಚಾರಗಳನ್ನು ಜಾರಿಗೊಳಿಸುವಿಕೆಗೆ ಬಳಸುವ ಶೈಲಿ

- |                   |                   |
|-------------------|-------------------|
| A. ಪ್ಲಾನೋಗ್ರಾಮ್   | B. ದೃಶ್ಯ ಮಾರಾಟ    |
| C. ಕಿಟಕಿ ಪ್ರದರ್ಶನ | D. ವಸ್ತು ಪ್ರದರ್ಶನ |

**The technique used to advertise seasonal sales or passer-by information is**

- |                   |                         |
|-------------------|-------------------------|
| A. planogram      | B. visual merchandising |
| C. window display | D. product display      |

112. ವ್ಯವಹಾರದಲ್ಲಿನ ಮಹಿಳೆಯರ ಆಭರಣಗಳು ಹೀಗಿರಬೇಕು

- |                         |                             |
|-------------------------|-----------------------------|
| A. ಶಬ್ದ ಮಾಡಬಾರದು        | B. ದೊಡ್ಡದಾಗಿರಬೇಕು           |
| C. ಸಾಂಪ್ರದಾಯಿಕವಾಗಿರಬೇಕು | D. ಗಾಢ ಬಣ್ಣವನ್ನು ಹೊಂದಿರಬೇಕು |

**Appropriate jewelry for business women**

- |                          |                              |
|--------------------------|------------------------------|
| A. should not be noisy   | B. should be too large       |
| C. should be traditional | D. should be bright coloured |

113. Written communication tools exclude

- |             |          |
|-------------|----------|
| A. Notice   | B. Smile |
| C. Circular | D. Memo  |

**114. Non-verbal communication does not include**

- A. Gestures
- B. Body language
- C. Facial expressions
- D. Writing

**115. Information flowing from the top of the organization management hierarchy is**

- A. Horizontal communication
- B. Formal communication
- C. Downward communication
- D. Lateral communication

**116. Being well-dressed in a corporate sector can influence**

- A. Transfer
- B. Termination
- C. Promotion
- D. Bonus

**117. A communication barrier that occurs due to the nature of the environment is**

- A. Physical barrier
- B. Organizational barrier
- C. Attitudinal barrier
- D. Emotional barrier

**118. Which among the following is not an element of an effective communication?**

- A. Adequacy
- B. Integrity
- C. Clarity
- D. Opacity

**119. People communicate each other without any formal line of communication is called**

- A. Grapevine communication
- B. Formal communication
- C. Lateral communication
- D. Vertical communication

**120. The expanded form of ICT is**

- A. Information and Communication Technology
- B. Information and Computer Technology
- C. Industrial and Communication Technology
- D. Information and Communication Telephone